




## ಭಾರತೀಯರು ಯಾವ ಶಿಕ್ಷಣ ಪಡೆಯುತ್ತಾರೆ?



- 1.6% ಎಂಜಿನಿಯರಿಂಗ್
- 1.6% ಕಂಪ್ಯೂಟರ್ ಸೈನ್ಸ್
- 1.6% ಬ್ಯೂಜಿನೆಸ್/ಮ್ಯಾನೇಜ್‌ಮೆಂಟ್
- 1.6% ಲೈಫ್ ಸೈನ್ಸ್
- 1.6% ಆರೋಗ್ಯ
- 1.6% ಕಲೆ
- 8.0% ಇತರೆ

ವಿದ್ಯಾರ್ಥಿಗಳಾದ ರಾಮ್ ನಾರಾಯಣ್ ಹಾಗೂ ಅವರ ಗೆಳೆಯರ ತಂಡ ಇಂತಹ ಆಶಾವಾದಗಳಿಗೆ ಕಿವಿಗೊಡಲು ಸಿದ್ಧವಿಲ್ಲ. ಎರಡನೇ ಯೋಜನೆಯನ್ನೇ ಮಾಡದೆ ಅಮೆರಿಕ ಅಧ್ಯಯನದ ಯೋಜನೆಯನ್ನು ಆ ತಂಡ ಕೈಬಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವನ್ನು ತೋಡಿಕೊಂಡಿರುವ ಈ ಗೆಳೆಯರ ತಂಡ, 'ಡೊನಾಲ್ಡ್ ಟ್ರಂಪ್ ಜಯಿಸಿದ್ದರಿಂದ ನಮಗೆ ಅಮೆರಿಕದಲ್ಲಿ ಓದುವ ಧೈರ್ಯವಿಲ್ಲ' ಎಂದು ಸ್ಪಷ್ಟವಾಗಿ ಬರೆದುಕೊಂಡಿದೆ.

ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರದ, ಬ್ರೆಕ್ಸಿಟ್ ನಂತರದ ಕಾಲಘಟ್ಟದಲ್ಲಿ ಇಂಗ್ಲೆಂಡ್ ಸ್ಥಿತಿಯೂ ಅಮೆರಿಕಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಏಕೆಂದರೆ, ರಾಷ್ಟ್ರೀಯತೆ ಹಾಗೂ

ವಲಸೆ ವಿಷಯಗಳೇ ಇಂಗ್ಲೆಂಡ್ ಯೂರೋಪ್ ಒಕ್ಕೂಟದಿಂದ ಹೊರಬರಲು ಮುಖ್ಯ ಕಾರಣವಾಗಿದ್ದವು. ಈ ಹಿಂದೆ ಇಂಗ್ಲೆಂಡ್ ಸಹ ಭಾರತೀಯ ವಿದ್ಯಾರ್ಥಿಗಳ ಪಾಲಿಗೆ 'ಶಿಕ್ಷಣ ಕಾಶಿ' ಎನಿಸಿತ್ತು. ಆದರೆ, ಅಲ್ಲಿನ ವಿಸಾ ನಿಯಮಗಳು ಬಿಗಿಗೊಳ್ಳುತ್ತಾ ಹೋದಂತೆ, ಅರೆಕಾಲಿಕ ನೌಕರಿಗೆ ನಿರ್ಬಂಧ ಹೆಚ್ಚಿದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿತ್ತು. ಈಗ ಅಮೆರಿಕದ ಸರದಿ. ನವದೆಹಲಿ, ಮುಂಬೈ ಸೇರಿದಂತೆ ಕೆಲವು ಮಹಾನಗರಗಳಲ್ಲಿ ಅಮೆರಿಕ ಮತ್ತು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳ ಒಕ್ಕೂಟ ನಡೆಸಿದ ಶೈಕ್ಷಣಿಕ ಮೇಳಗಳಿಗೆ ಈ ವರ್ಷ ಹಿಂದಿನಂತೆ ಉತ್ತೇಜನ ಸಿಕ್ಕಿಲ್ಲ.

'ಗುಣಮಟ್ಟದ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರತಿಭಾನ್ವಿತರ ತಲಾಶೆಯಲ್ಲಿರುವ ಅಮೆರಿಕದ ವಿಶ್ವವಿದ್ಯಾಲಯಗಳ ಪಾಲಿಗೆ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆಯು ಇಳಿಮುಖ ಒಂದು ದೊಡ್ಡ ಹೊಡೆತವೇ' ಎಂದು ವಿಶ್ಲೇಷಿಸುತ್ತಾರೆ- ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಲಹೆ ನೀಡುವ 'ಇಂಟರ್ ಎಡ್ಜ್ ಡಾಟ್ ಆರ್ಗ್' ವೆಬ್‌ಸೈಟ್‌ನ ಸಹಸ್ಥಾಪಕ ರಾಹುಲ್ ಚೌದಾಹ.

ಅಮೆರಿಕಕ್ಕೆ ಓದಲು ಬರುವ ಭಾರತೀಯ ವಿದ್ಯಾರ್ಥಿಗಳು ಸ್ವಲ್ಪ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಸಂಶೋಧನೆಗೆ ಬರುವವರ ಸಂಖ್ಯೆಯೂ ದೊಡ್ಡದಿದೆ. ಮೂಲವಿಜ್ಞಾನದಲ್ಲಿ ಆಳವಾದ ಸಂಶೋಧನೆಗೆ ಈ ದೇಶದಲ್ಲಿ ಹೆಚ್ಚಿನ ಅವಕಾಶಗಳಿವೆ ಎನ್ನುವುದು ಸಾಮಾನ್ಯ ನಂಬಿಕೆಯಾಗಿದೆ. ಮಾಹಿತಿ ತಂತ್ರಜ್ಞಾನ, ವೈದ್ಯಕೀಯ

